

ಹೆಲ್ತ್ ಇನ್ಶೂರೆನ್ಸ್ ಅನ್ನುವುದು
ಅನಗತ್ಯ ಖರ್ಚಲ್ಲ. ಅದು
ನಾಳೆಯ ಅಪಾಯದ ತೀವ್ರತೆ
ತಗ್ಗಿಸುವ ಕವಚ. ನನಗೆ
ಆಫೀಸ್ ಇನ್ಶೂರೆನ್ಸ್ ಇದೆ.
ಬೇರೆ ಏಕೆ? ಎಂದು ಕೆಲವರು
ಕೇಳಬಹುದು. ಆದರೆ, ನೀವು
ಕೆಲಸ ಬಿಟ್ಟ ಮಾರನೇ ದಿನವೇ
ಅದು ಲ್ಯಾಪ್ ಆಗುತ್ತದೆ!
ಖಾಸಗಿ ವಲಯದಲ್ಲಿ ನೀವೇ
ಕೆಲಸ ಬಿಡುವ, ಅಥವಾ
ಅವರೇ ಮನೆಗೆ ಕಳಿಸುವ
ದಿನ ಯಾವುದು ಬೇಕಾದರೂ
ಆಗಿರಬಹುದು.



ಮಕ್ಕಳ ಎಜುಕೇಷನ್‌ಗೆ ಹಣ ಹೇಗೆ?

ಪಿಯುಸಿಯಲ್ಲಿ ಕಿಶೋರ್ ಕುಮಾರ್ ಉತ್ತಮ ಅಂಕ ಪಡೆದಿದ್ದ. ಆತನಿಗೆ ಎಂಜಿನಿಯರ್ ಆಗುವ ಹಂಬಲ. ಹೆತ್ತವರಿಗೂ ಅದೇ ಕನಸು. ಇಲ್ಲಿ ಮಗನ 18ನೇ ವರ್ಷಕ್ಕೆ ಹಣ ಬರುವಂತೆ ತಂದೆ ಗೋಪಾಲ್ ರಾವ್ ಅವರು ಎಲ್‌ಐಸಿ ಮಾಡಿಸಿದ್ದರು. ₹ 3 ಲಕ್ಷ ವಿಮೆ ಹಣ ಕೈಯಲ್ಲಿದ್ದು, ಉಳಿದ ಹಣವನ್ನು ತಮ್ಮ ಪಿ.ಎಫ್. ಮತ್ತು ಉಳಿತಾಯದ ಹಣದಲ್ಲಿ ಹೊಂದಿಸುವುದು ಅವರಿಗೆ ಕಷ್ಟವೇನಲ್ಲ. ಇಂಥ ನಿರ್ದಿಷ್ಟ ಯೋಜನೆಗಳು ಇಲ್ಲದೇ ಹೋದರೆ ಮಕ್ಕಳ ಶಿಕ್ಷಣ ಕುಂಟುತ್ತದೆ.

ಮಕ್ಕಳು ಡಾಕ್ಟರ್, ಎಂಜಿನಿಯರ್, ಸ್ಟೆಂಟಿಸ್ಟ್ ಆಗಬೇಕು, ಐಎಎಸ್ ಮಾಡಬೇಕು ಎನ್ನುವ ಕನಸುಗಳು ಪ್ರೋಫಕರಿಗೆ ಸಹಜ. ಆದರೆ, ಉನ್ನತ ಶಿಕ್ಷಣವೆಂದರೆ ಸುಮ್ಮನೇ ಅಲ್ಲ. ನಿರ್ದಿಷ್ಟ ಶುಲ್ಕದ ಜತೆಗೆ ನಾನಾ ವೆಚ್ಚಗಳನ್ನೂ ಪ್ರೋಫಕರು ಭರಿಸಬೇಕಾಗುತ್ತದೆ. ಒಬ್ಬ ವಿದ್ಯಾರ್ಥಿಯ ಬೋಧನಾ ಶುಲ್ಕ ₹ 45 ಸಾವಿರ, ಪರೀಕ್ಷಾ ಶುಲ್ಕ ₹ 1500, ನೋಂದಣಿ ಶುಲ್ಕ ₹ 10000, ಹಾಸ್ಟೆಲ್ ಶುಲ್ಕ ₹ 5000 ಸೇರಿದಂತೆ ₹ 1 ಲಕ್ಷದ ತನಕ ಖರ್ಚುಗಳು ಬೆಳೆಯುತ್ತವೆ. ಇಂಥ ಪರಿಸ್ಥಿತಿ ನಿಭಾಯಿಸಲು ಪ್ರೋಫಕರು ಸಜ್ಜಾಗಬೇಕು. ಅಂದರೆ, ಮಕ್ಕಳ ಎಜುಕೇಷನ್‌ಗಾಗಿ ಆರಂಭದಿಂದಲೂ ಹಣಕಾಸಿನ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ಉಳಿತಾಯದ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು. ಶಿಕ್ಷಣ ಶುಲ್ಕಗಳ ಏರಿಕೆಯನ್ನು ಅಂದಾಜಿಸಿ ಪ್ಲಾನ್ ಮಾಡಬೇಕು. ಇಲ್ಲದೇ ಹೋದರೆ, ನಿಮ್ಮ ಕನಸಿನ ಜತೆಗೆ ಮಕ್ಕಳ ಕನಸುಗಳೂ ಬಾಧಿ ಹೋಗುತ್ತವೆ.

ಮಕ್ಕಳು ಸಣ್ಣವರಾಗಿದ್ದಾಗಲೇ

ಉಳಿತಾಯ ಆರಂಭವಾಗಲಿ

ಮಕ್ಕಳು ಎಸ್‌ಎಸ್‌ಎಲ್‌ಸಿ, ಪಿಯುಸಿ, ಉನ್ನತ ಶಿಕ್ಷಣದ ಕೋರ್ಸ್‌ಗಳಿಗೆ ಬಂದಾಗ ಆಯಾ ಸಂದರ್ಭಕ್ಕೆ ತಕ್ಕಂತೆ ಹಣಕಾಸಿನ ವೆಚ್ಚಗಳು ಎದುರಾಗುತ್ತವೆ. ಅದಕ್ಕೆ ತಕ್ಕನಾದ ಹಣಕಾಸಿನ ಪ್ಲಾನ್‌ಗಳನ್ನು ಪ್ರೋಫಕರು ಅನುಸರಿಸಬೇಕು. ಮಕ್ಕಳ ಉನ್ನತ ಶಿಕ್ಷಣಕ್ಕೆ ಅಗತ್ಯವಾದ ಲಕ್ಷಾಂತರ ರೂಪಾಯಿ ಹೊಂದಿಸುವುದು ಸುಲಭದ ಮಾತಲ್ಲ. ಹೀಗಾಗಿ ಅತಿ ಬೇಗ ಹೂಡಿಕೆಯನ್ನು ಆರಂಭಿಸಬೇಕು. ಮಗ/ಮಗಳಿಗೆ 18 ವರ್ಷವಾದಾಗ ₹ 25 ಲಕ್ಷ ಬರುವಂತಾಗಬೇಕು ಅನ್ನುವಿರಾದರೆ, ಮಗುವಿಗೆ 3 ವರ್ಷ ಇರುವಾಗಿನಿಂದಲೇ ಉಳಿತಾಯ ಆರಂಭಿಸಬೇಕು. 15 ವರ್ಷಗಳ ಕಾಲ ತಿಂಗಳಿಗೆ ₹ 5 ಸಾವಿರ ಉಳಿತಾಯ ಮಾಡುತ್ತಾ ಹೋಗಬೇಕು. ಮಗುವಿನ 9ನೇ ವರ್ಷದಿಂದ ಉಳಿತಾಯ ಆರಂಭಿಸುವಿರಾದರೆ ತಿಂಗಳಿಗೆ 9,195 ರೂಪಾಯಿ ಹಣವನ್ನು 9 ವರ್ಷ ಉಳಿಸಬೇಕು.



ಮಗ/ಮಗಳಿಗೆ 12ನೇ ವರ್ಷವಾದಾಗ ನಿಮ್ಮ ಉಳಿತಾಯದ ಪ್ಲಾನ್ ಆರಂಭವಾದರೆ, 6 ವರ್ಷಗಳ ಕಾಲ ತಿಂಗಳಿಗೆ ₹ 23, 875 ತೆಗೆದಿಡಬೇಕಾಗುತ್ತದೆ. ಅಂದರೆ ನೀವು ತಡ ಮಾಡಿದಷ್ಟು ತೊಂದರೆ ಹೆಚ್ಚು.

'ಮೂರು ಈಕೈಟಿ ಫಂಡ್‌ಗಳಲ್ಲಿ ₹ 5 ಸಾವಿರ ಹೂಡಿಕೆ ಮಾಡಿ, ಪ್ರತಿ ವರ್ಷ ಈ 'ಸಿಪ್' ಮೊತ್ತವನ್ನು ₹ 5 ಸಾವಿರ ರೂಪಾಯಿ ಹೆಚ್ಚಿಸುತ್ತಾ ಬಂದರೆ 13 ವರ್ಷಗಳಲ್ಲಿ ಸುಮಾರು ಒಂದು ಕೋಟಿ ರೂಪಾಯಿ ಉಳಿಸಬಹುದು. ಸದ್ಯಕ್ಕೆ ಒಂದು ಕೋಟಿ ಅನ್ನುವುದು ದೊಡ್ಡ ಮೊತ್ತವಾಗಿ ಕಂಡರೂ, ಮುಂದಿನ 10-15 ವರ್ಷಗಳಲ್ಲಿ ಉತ್ತಮ ವೃತ್ತಿಪರ ಕೋರ್ಸ್‌ಗಳಿಗೆ ಅದಕ್ಕೂ ಹೆಚ್ಚಿನ ಹಣ ತೆರಬೇಕಾಗುತ್ತದೆ' ಎನ್ನುವುದು ತಜ್ಞರ ಅಭಿಪ್ರಾಯ.

ಹೂಡಿಕೆ ಎಲ್ಲಿ? ಹೇಗೆ?

ಮಕ್ಕಳ ಶಿಕ್ಷಣಕ್ಕಾಗಿ ಉಳಿತಾಯ ಮಾಡಲು ನಾನಾ ಆಯ್ಕೆಗಳಿವೆ. ರಿಸ್ಕ್ ಇದ್ದರೂ ಪರವಾಗಿಲ್ಲ ಎನ್ನುವವರು ಸ್ಟಾಕ್ ಮತ್ತು ಈಕೈಟಿ ಫಂಡ್‌ಗಳನ್ನು ಆಯ್ದುಕೊಳ್ಳಬಹುದು. ಮಕ್ಕಳು ಚಿಕ್ಕವರಾಗಿದ್ದ ಪಕ್ಷದಲ್ಲಿ ಈ ಆಯ್ಕೆಗಳನ್ನು ಬಳಸಬಹುದು. ಒಂದು ವೇಳೆ ಮಗ/ಮಗಳಿಗೆ 15ರಿಂದ 17 ವರ್ಷವಾಗಿದ್ದರೆ, ಆಗ ನೀವು ಉಳಿತಾಯ ಆರಂಭಿಸುವುದಾದರೆ ಮ್ಯೂಚುವಲ್ ಫಂಡ್‌ಗಳಿಗೆ ಹಣ ಹಾಕಬಹುದು. ಈ ಹಂತದಲ್ಲಿ ರಿಸ್ಕ್‌ಗಳು ಬೇಡ. ಆರ್.ಡಿ. ಮತ್ತು ಅಲ್ಟಾವಧಿಯ ಡೆಬ್ಟ್ ಫಂಡ್‌ಗಳತ್ತ ಗಮನ ಹರಿಸಬಹುದು.

ಮಕ್ಕಳಿಗೆ ಹಣ ಮತ್ತು ನಿಮ್ಮ ತೆರಿಗೆ ಉಳಿಸುವ ನಿಟ್ಟಿನಲ್ಲಿ ಪಿಪಿಎಫ್ ಅಥವಾ ಹೆಣ್ಣು ಮಕ್ಕಳಿಗಾಗಿ ಮಿಷನರಾದ 'ಸುಕನ್ಯ ಸಮೃದ್ಧಿ' ಯೋಜನೆಗಳನ್ನು ಆಯ್ದುಕೊಳ್ಳಬಹುದು. ಜೀವವಿಮೆ